



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಮಂಗಳವಾರ, ೨೮, ಮಾರ್ಚ್, ೨೦೨೩(ಚೈತ್ರ, ೦೭, ಶಕವರ್ಷ, ೧೯೪೫) BENGALURU, TUESDAY, 28, MARCH, 2023(CHAITRA, 07, SHAKAVARSHA, 1945)	ಸಂ. ೧೩೯ No. 139
---------------------	---	--------------------

## ಕರ್ನಾಟಕ ಸರ್ಕಾರದ ನಡವಳಿಕೆಗಳು

**ವಿಷಯ:** ಜಲಸಂಪನ್ಮೂಲ ಇಲಾಖೆಗೆ ವಿಲೀನಾತಿಗೊಳ್ಳಲು ಅಭಿಮತ ಸಲ್ಲಿಸಿರುವ ಪ್ರಧಾನ ಇಂಜಿನಿಯರ್ / ಮುಖ್ಯ ಇಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೆಂದು ಪರಿಗಣಿಸಿ ಜಲ ಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ವಿಲೀನಗೊಳಿಸುವ ಕುರಿತು - ಆದೇಶ.

### ಓದಲಾಗಿದೆ:

- (1) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 293 ಸೇಸಕಿ 2005, ದಿನಾಂಕ: 03-12-2014
- (2) ಸರ್ಕಾರದ ಆದೇಶ ಸಂಖ್ಯೆ: ಲೋಇ 216 ಸೇಸಕಿ 2018, ದಿನಾಂಕ: 31-10-2019
- (3) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 6 ಸೇವಸು 2015, ದಿನಾಂಕ: 25-11-2019 ಮತ್ತು ಸೇರ್ಪಡೆ ದಿನಾಂಕ: 05-12-2019
- (4) ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 6 ಸೇವಸು 2015, ದಿನಾಂಕ: 13-08-2020
- (5) ಅನಧಿಕೃತ ಟಿಪ್ಪಣಿ ಸಂಖ್ಯೆ: ಲೋಇ 216 ಸೇಸಕಿ (ಭಾಗ-1), ದಿನಾಂಕ: 21-10-2020
- (6) ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 11 ಎಆರ್‌ಬಿ 2021, ದಿನಾಂಕ: 30-11-2021

\*\*\*\*\*

### ಪ್ರಸ್ತಾವನೆ:

2002ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯನ್ನು ಎಲ್ಲ ಹಂತಗಳಲ್ಲಿ ಲೋಕೋಪಯೋಗಿ ಇಲಾಖೆಯಿಂದ ಬೇರ್ಪಡಿಸಿ ಆದೇಶ ಹೊರಡಿಸಿದ್ದಾಗ್ಯೂ ಸಹ ಜಲಸಂಪನ್ಮೂಲ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗಳ ಅಧಿಕಾರಿ / ನೌಕರರು ಬೇರ್ಪಡಿಕೆಯಾಗಿರಲಿಲ್ಲ. ಈ ಎಲ್ಲಾ ಅಧಿಕಾರಿ / ನೌಕರರ ಸೇವಾ ಜೈಷ್ಠ್ಯತೆ, ಮುಂಬಡ್ತಿ, ವರ್ಗಾವಣೆ ಮುಂತಾದ ಎಲ್ಲಾ ಸೇವಾ ವಿಷಯಗಳನ್ನು ಲೋಕೋಪಯೋಗಿ ಇಲಾಖೆಯೇ ನಿರ್ವಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಗಳಿಗೆ ನಿಯೋಜನೆ ಮೂಲಕ ನೇಮಕ ಮಾಡುತ್ತಿತ್ತು. ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್ ವೃಂದದ ಅಧಿಕಾರಿಗಳ ಸೇವಾ ವಿಷಯಗಳನ್ನು ಸರ್ಕಾರದ ಹಂತದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ಹಿಂದೆ ನಿರ್ವಹಿಸುತ್ತಿತ್ತು.

(2) ಮೇಲೆ (1)ರಲ್ಲಿ ಓದಲಾದ ದಿನಾಂಕ: 03-12-2014ರ ಅಧಿಸೂಚನೆಯ ಮುಖಾಂತರ ಜಲಸಂಪನ್ಮೂಲ ಇಲಾಖೆಗೆ ಪ್ರತ್ಯೇಕ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಸದರಿ ನಿಯಮಗಳ ನಿಯಮ 2 ರಲ್ಲಿ ಇತರ ಇಲಾಖೆಗಳ ಅಧಿಕಾರಿ / ನೌಕರರ ಸೇವೆಯನ್ನು ಶಾಶ್ವತವಾಗಿ ವಿಲೀನಗೊಳಿಸಲು ಈ ಕೆಳಕಂಡಂತೆ ಅವಕಾಶ ಕಲ್ಪಿಸಲಾಗಿರುತ್ತದೆ:-

(೧)

*Within a period of 45 days from the date of commencement of the Karnataka Water Resources Service (Recruitment) Rules, 2014 the persons who are working against the various posts in the Water Resources Department and also those appointed in PWD but interested in getting absorbed in Water Resources Department may exercise irrevocable option for absorbing in the said department. Person who have expressed this willingness may be absorbed in the Water Resources Department services and on absorption, their inter-se seniority shall be determined with reference to their Parent Department in accordance with Karnataka Civil Service (Seniority) Rules, 1957.*

(3) ಮೇಲೆ (2)ರಲ್ಲಿ ಓದಲಾದ ದಿನಾಂಕ: 31-10-2019ರ ಸರ್ಕಾರದ ಆದೇಶದಲ್ಲಿ ಜಲಸಂಪನ್ಮೂಲ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ, ಈ ಮೂರು ಇಲಾಖೆಗಳ ನಡುವಿನ ಅಧಿಕಾರಿ / ನೌಕರರುಗಳನ್ನು ಹಂಚಿಕೆ ಮಾಡುವ ಬಗ್ಗೆ ಸೂಕ್ತ ಶಿಫಾರಸ್ಸು ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಆರ್ಥಿಕ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ / ಸರ್ಕಾರದ ಪ್ರಧಾನ ಕಾರ್ಯದರ್ಶಿ / ಸರ್ಕಾರದ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಲಾಗಿತ್ತು.

(4) ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ನಿಯಮ 2ರಲ್ಲಿ ಕಲ್ಪಿಸಿ ಲಾದ ಅವಕಾಶದಂತೆ ಮೇಲೆ (3)ರಲ್ಲಿ ಓದಲಾದ ದಿನಾಂಕ: 25-11-2019 ಹಾಗೂ ದಿನಾಂಕ: 05-12-2019 ರ ಸರ್ಕಾರದ ಆದೇಶ / ಅಧಿಸೂಚನೆ / ಸೇರ್ಪಡೆ ಅಧಿಸೂಚನೆಯಲ್ಲಿ ದಿನಾಂಕ: 31-12-2003ರ ಒಳಗೆ ನೇಮಕಗೊಂಡು ಜಲಸಂಪನ್ಮೂಲ ಇಲಾಖೆಯಲ್ಲಿ ನಿಯೋಜನೆ / ವರ್ಗಾವಣೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ / ನೌಕರರ ಸೇವೆಯನ್ನು ಜಲಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿಕೊಳ್ಳಲು ಆನ್‌ಲೈನ್ ಮುಖಾಂತರ ಅವಕಾಶ ಕಲ್ಪಿಸಲಾಗಿತ್ತು.

(5) ಮೇಲೆ ತಿಳಿಸಿದ ಅವಕಾಶದನ್ವಯ ಜಲಸಂಪನ್ಮೂಲ ಇಲಾಖೆಯಲ್ಲಿ ವಿಲೀನಗೊಳ್ಳಲು ಆನ್‌ಲೈನ್‌ನಲ್ಲಿ ಅಭಿಮತವನ್ನು ಸಲ್ಲಿಸಿದ್ದ ಎಲ್ಲಾ ಅಧಿಕಾರಿ / ನೌಕರರುಗಳ ತಾತ್ಕಾಲಿಕ ಪಟ್ಟಿಯನ್ನು ಮೇಲೆ (4) ರಲ್ಲಿ ಓದಲಾದ ದಿನಾಂಕ: 13-08-2020ರ ಅಧಿಸೂಚನೆಯಲ್ಲಿ ಈ ಕೆಳಕಂಡ ಷರತ್ತಿಗೊಳಪಟ್ಟು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು:

#### **ಷರತ್ತುಗಳು:**

(1) ಅಧಿಕಾರಿ/ನೌಕರರು, ಅವರ ಹೆಸರು, ಹುದ್ದೆ, ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ ಮತ್ತು ನಿಯಮಾನುಸಾರ ಇತರೆ ವ್ಯತ್ಯಾಸಗಳಿದ್ದಲ್ಲಿ ಸಂಬಂಧಪಟ್ಟ ದಾಖಲೆಯೊಂದಿಗೆ ನಿಗದಿ ಪಡಿಸಿರುವ ನಮೂನೆಯಲ್ಲಿ ಈಗಾಗಲೇ ಜಲಸಂಪನ್ಮೂಲ ಇಲಾಖೆಯು ಪ್ರಕಟಿಸಿರುವ ಜಾಲತಾಣದಲ್ಲಿ 15 (ಹದಿನೈದು) ದಿನಗಳ ಒಳಗಾಗಿ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸತಕ್ಕದ್ದು. ನಿಗದಿತ ಸಮಯದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

(2) ಅಭಿಮತ ಸಲ್ಲಿಸಿರುವ ಅಧಿಕಾರಿ/ನೌಕರರ ಹೆಸರು, ಹುದ್ದೆ, ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ ಮತ್ತು ನಿಯಮಾನುಸಾರ ಇತರೆ ವ್ಯತ್ಯಾಸಗಳಿದ್ದಲ್ಲಿ ಸಂಬಂಧಪಟ್ಟ ಪೂರಕ ದಾಖಲೆಯನ್ನು ಸ್ಟ್ಯಾನ್ ಮಾಡಿ ಈ ಪಟ್ಟಿಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಜಾಲತಾಣದಲ್ಲಿ 15 (ಹದಿನೈದು) ದಿನಗಳ ಒಳಗಾಗಿ ಸಲ್ಲಿಸತಕ್ಕದ್ದು.

(3) ಸದರಿ ಅಧಿಸೂಚನೆಯು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಸಲ್ಲಿಸಿರುವ ಅರ್ಜಿ ಸಂಖ್ಯೆ: 7620-7653/2019 ಶ್ರೀ ಡಿ. ಮೂರ್ತಿ ಮತ್ತು ಇತರರು ಹಾಗೂ ಅರ್ಜಿ ಸಂಖ್ಯೆ: 7493-7502/2019 ರಲ್ಲಿ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.

(4) ಅನುಬಂಧದಲ್ಲಿ ಪ್ರಕಟಿಸಿರುವ ವಿವಿಧ ವೃಂದದ ಅಧಿಕಾರಿ/ನೌಕರರ ಜೇಷ್ಠತೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ/ ಜಲಸಂಪನ್ಮೂಲ ಇಲಾಖೆ/ ಇತರೆ ಇಲಾಖೆಗಳಲ್ಲಿ ಪ್ರಕಟಿಸಿರುವ ಅಂತಿಮ ಜೇಷ್ಠತಾ ಪಟ್ಟಿಯನ್ವಯ ಅವರುಗಳ ಅಂತರ ಜೇಷ್ಠತೆಯ(Inter-se) ಅನುಸಾರ ಅಂತಿಮ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು.

(6) ಜಲಸಂಪನ್ಮೂಲ ಇಲಾಖೆಯಲ್ಲಿ ಶಾಶ್ವತವಾಗಿ ವಿಲೀನಗೊಳ್ಳಲು ಅಭಿಮತ ಸಲ್ಲಿಸಿದ್ದ ಮೇಲೆ (4) ರಲ್ಲಿ ಓದಲಾದ ದಿನಾಂಕ: 13-08-2020ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದ ತಾತ್ಕಾಲಿಕ ಪಟ್ಟಿಯಲ್ಲಿರುವ ಹಾಗೂ ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವತಿಯಿಂದ ಅಭಿಮತ ಸಲ್ಲಿಸಲು ಕಲ್ಪಿಸಲಾದ ಅವಕಾಶದನ್ವಯ ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ವಿಲೀನ ಹೊಂದಲು ಅಭಿಮತ ಸಲ್ಲಿಸಿದ್ದ ಅರ್ಹ ಅಧಿಕಾರಿ / ನೌಕರರುಗಳ ಪಟ್ಟಿಯನ್ನು ಲೋಕೋಪಯೋಗಿ ಇಲಾಖೆಗೆ ಕಳುಹಿಸಿ, ಇವರುಗಳ ಸೇವೆಯನ್ನು ಜಲಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ವರ್ಗಾವಣೆಗೊಳಿಸಲು ಕೋರಲಾಗಿತ್ತು. ಸದರಿ ಕೋರಿಕೆಯನ್ವಯ ಲೋಕೋಪಯೋಗಿ ಇಲಾಖೆಯು ಜಲಸಂಪನ್ಮೂಲ ಇಲಾಖೆಯ ಸೇವೆಗೆ ಶಾಶ್ವತವಾಗಿ ವರ್ಗಾವಣೆಗೊಳಿಸಿದ್ದ ಅಧೀಕ್ಷಕ ಇಂಜಿನಿಯರ್ ವೃಂದದಿಂದ ಗ್ರೂಪ್ - ಡಿ ವೃಂದದವರೆಗಿನ ಅಧಿಕಾರಿ / ನೌಕರರುಗಳ ಸೇವೆಯನ್ನು ಸರ್ಕಾರದ ಆದೇಶ ಸಂಖ್ಯೆ: ಜಸಂಇ 6 ಸೇಎಸು 2015 (ಭಾಗ-5), ದಿನಾಂಕ: 30-01-2021, ಸರ್ಕಾರದ ಆದೇಶ ಸಂಖ್ಯೆ: ಜಸಂಇ 6 ಸೇಎಸು 2015 (ಭಾಗ-6), ದಿನಾಂಕ: 02-03-2021, ಸರ್ಕಾರದ ಆದೇಶ ಸಂಖ್ಯೆ: ಜಸಂಇ 6 ಸೇಎಸು 2015 (ಭಾಗ-7), ದಿನಾಂಕ: 16-03-2021, ಸರ್ಕಾರದ ಆದೇಶ ಸಂಖ್ಯೆ: ಜಸಂಇ 6 ಸೇಎಸು 2015 (ಭಾಗ-6), ದಿನಾಂಕ: 18-09-2021 ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಜಸಂಇ 27 ಎಸ್‌ಎಎಸ್ 2023, ದಿನಾಂಕ: 07-03-2023 ಗಳಲ್ಲಿ ಜಲಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ವಿಲೀನಗೊಳಿಸಲಾಗಿದೆ.

(7) ಆನ್‌ಲೈನ್‌ನಲ್ಲಿ ಅಭಿಮತ ಸಲ್ಲಿಸಲು ಲೋಕೋಪಯೋಗಿ ಇಲಾಖೆಯು ಕಲ್ಪಿಸಲಾದ ಅವಕಾಶದನ್ವಯ ಜಲಸಂಪನ್ಮೂಲ ಇಲಾಖೆಗೆ ವಿಲೀನಗೊಳ್ಳಲು ಅಭಿಮತ ಸಲ್ಲಿಸಿದ್ದ ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್‌ಗಳ ಪಟ್ಟಿಯೊಂದಿಗೆ ಜಲಸಂಪನ್ಮೂಲ ಇಲಾಖೆಯು ದಿನಾಂಕ: 13-08-2020ರ ಅಧಿಸೂಚನೆಯಲ್ಲಿ ಪ್ರಕಟಿಸಿರುವ ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್‌ಗಳ ಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯು ಮೇಲೆ (5)ರಲ್ಲಿ ಓದಲಾದ ದಿನಾಂಕ: 21-10-2020ರ ಅನಧಿಕೃತ ಟಿಪ್ಪಣಿಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿ, ಸದರಿ ಅಧಿಕಾರಿಗಳ ಅಭಿಮತಗಳ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಆ ಇಲಾಖೆಯನ್ನು ಕೋರಿತ್ತು.

(8) ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್‌ಗಳ ವೃಂದದ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಇಲಾಖಾ ಬೇರ್ಪಡಿಕೆಯಲ್ಲಿ ಅವರುಗಳು ಸಲ್ಲಿಸಿರುವ ಅಭಿಮತದನ್ವಯ ಅವರುಗಳ ಸೇವೆಯನ್ನು ಸಂಬಂಧಪಟ್ಟ ಇಲಾಖೆಗೆ ಶಾಶ್ವತ ವರ್ಗಾವಣೆಗೊಳಿಸಿ ವಿಲೀನಾತಿ ಆದೇಶವನ್ನು ಹೊರಡಿಸಿರುವುದಿಲ್ಲ. ಈ ನಡುವೆ ಮೇಲೆ (9)ರಲ್ಲಿ ಓದಲಾದ ಅಧಿಸೂಚನೆ, ದಿನಾಂಕ: 30-11-2021 ರಲ್ಲಿ ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977 ರ ಅನುಸೂಚಿ-II ಕ್ಕೆ ತರಲಾಗಿರುವ ತಿದ್ದುಪಡಿಯನ್ವಯ ಈ ಹಿಂದೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಹಂಚಿಕೆ ಮಾಡಲಾಗಿದ್ದ ಇಲಾಖಾ ಮುಖ್ಯಸ್ಥರುಗಳ ನೇಮಕಾತಿ, ಸ್ಥಳನಿಯುಕ್ತಿ, ವರ್ಗಾವಣೆ, ರಜೆ ಮಂಜೂರಾತಿ ಹಾಗೂ ವೃಂದ ನಿಯಂತ್ರಣ ಅಧಿಕಾರವನ್ನು ಆಯಾ ಇಲಾಖೆಗಳಿಗೆ ನೀಡಿರುವುದರಿಂದ ಜಲಸಂಪನ್ಮೂಲ ಇಲಾಖೆಯು ಆನ್‌ಲೈನ್‌ನಲ್ಲಿ ಕಲ್ಪಿಸಿದ್ದ ಅವಕಾಶದನ್ವಯ ಹಾಗೂ ಲೋಕೋಪಯೋಗಿ ಇಲಾಖೆಯು ಸಹ ಆನ್‌ಲೈನ್‌ನಲ್ಲಿ ಕಲ್ಪಿಸಿದ್ದ ಅವಕಾಶಗಳನ್ವಯ ಜಲಸಂಪನ್ಮೂಲ ಇಲಾಖೆಗೆ ವಿಲೀನಾತಿ ಹೊಂದಲು ಅಭಿಮತ ಸಲ್ಲಿಸಿದ ಮೇಲೆ

(5)ರಲ್ಲಿ ಓದಲಾದ ಅನಧಿಕೃತ ಟಿಪ್ಪಣಿಗೆ ಲಗತ್ತಿಸಿರುವ ಪಟ್ಟಿಯಲ್ಲಿರುವ ಪ್ರಧಾನ ಇಂಜಿನಿಯರ್ ಹಾಗೂ ಮುಖ್ಯ ಇಂಜಿನಿಯರ್‌ಗಳಲ್ಲಿ ದಿನಾಂಕ: 30-04-2022ರ ವರೆಗೆ ಸೇವೆಯಿಂದ ನಿವೃತ್ತಿ ಹೊಂದಿರುವವರನ್ನು ಹೊರತುಪಡಿಸಿ ಹಾಗೂ ಅವರುಗಳಲ್ಲಿ ಅಧೀಕ್ಷಕ ಇಂಜಿನಿಯರ್ / ಮುಖ್ಯ ಇಂಜಿನಿಯರ್ ವೃಂದದಲ್ಲಿ ಅಭಿಮತ ಸಲ್ಲಿಸಿ ತದನಂತರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿವಿಧ ಅಧಿಸೂಚನೆಗಳನ್ವಯ ಮುಖ್ಯ ಇಂಜಿನಿಯರ್ / ಪ್ರಧಾನ ಇಂಜಿನಿಯರ್ ವೃಂದಕ್ಕೆ ಪದೋನ್ನತಿ ಹೊಂದಿರುವವರನ್ನು ಪದೋನ್ನತಿ ಹೊಂದಿರುವ ಹುದ್ದೆಯಲ್ಲಿ ಪರಿಗಣಿಸಿ ಅವರೆಲ್ಲರನ್ನೂ ಜಲಸಂಪನ್ಮೂಲ ಇಲಾಖೆಯ ಸೇವೆಗೆ ಸೇರಿದ ಪ್ರಧಾನ ಇಂಜಿನಿಯರ್ / ಮುಖ್ಯ ಇಂಜಿನಿಯರ್‌ಗಳೆಂದು ಪರಿಗಣಿಸಿ ಜಲ ಸಂಪನ್ಮೂಲ ಇಲಾಖೆಯ ಸೇವೆಯಲ್ಲಿ ವಿಲೀನಗೊಳಿಸಿ ಪ್ರಕಟಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿದೆ. ಅದರಂತೆ ಈ ಕೆಳಕಂಡ ಆದೇಶ.

**ಸರ್ಕಾರದ ಆದೇಶ ಸಂಖ್ಯೆ: ಜಸಂಇ 36 ಎಸ್‌ಎಎಸ್ 2022 (1), ಬೆಂಗಳೂರು ದಿನಾಂಕ: 28-03-2023**

(9) ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಪಟ್ಟಿಯಲ್ಲಿರುವ 5 ಪ್ರಧಾನ ಇಂಜಿನಿಯರ್‌ಗಳು ಹಾಗೂ 19 ಮುಖ್ಯ ಇಂಜಿನಿಯರ್‌ಗಳನ್ನು ಜಲಸಂಪನ್ಮೂಲ ಇಲಾಖೆಯ ಸೇವೆಗೆ ಸೇರಿದ ಅಧಿಕಾರಿಗಳೆಂದು ಪರಿಗಣಿಸಿ ಜಲ ಸಂಪನ್ಮೂಲ ಇಲಾಖೆಯಲ್ಲಿ ವಿಲೀನಗೊಳಿಸಿ ಆದೇಶಿಸಿದೆ:

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪ.ಜಾ. / ಪ.ಪಂ.	ಜನ್ಮ ದಿನಾಂಕ	ಕೆಜಿಐಡಿ ಸಂಖ್ಯೆ	ಪರಾ
<b>ಪ್ರಧಾನ ಇಂಜಿನಿಯರ್</b>					
1	ಲಕ್ಷ್ಮಣರಾವ್ ಪೇಶ್ವೆ ಎನ್.		09-04-1963	1220790	
2	ಜೈಪ್ರಕಾಶ್ ಕೆ.		20-05-1962	1098791	ದಿ: 31-05-2022 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ
3	ಅನಿಲ್ ಕುಮಾರ್ ಬಿ.ಆರ್.		04-03-1963	1190714	
4	ಕೃಷ್ಣಮೂರ್ತಿ ಬಿ. ಕುಲಕರ್ಣಿ		27-06-1969	1366005	
5	ಪ್ರಭಾಕರ್ ಡಿ. ಹಮಿಗಿ		17-12-1962	1365961	ದಿ: 31-12-2022 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ
<b>ಮುಖ್ಯ ಇಂಜಿನಿಯರ್</b>					
1	ಸೈಯದ್ ಇಷಾಕ್ ಅಫ್ಸರ್ ಎಂ.ಬಿ.		20-01-1968	1365963	
2	ಮಸೂದ್ ಪರೀಫ್		28-04-1964	1366019	
3	ಅಶೋಕ್ ಲಕ್ಷ್ಮಪ್ಪ ವಾಸನದ್		01-06-1966	1187441	
4	ಶಾಂತಕುಮಾರ್ ಕೆ.		22-11-1966	1366142	
5	ಅರವಿಂದ ದೇವಣ್ಣ ಕಣಗಿಲೆ		19-02-1963	119771	ದಿ: 28-02-2023 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ
6	ಜಗನ್ನಾಥ ಹಲಿಂಗಿ		28-03-1965	1119106	

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪ.ಜಾ. / ಪ.ಪಂ.	ಜನ್ಮ ದಿನಾಂಕ	ಕೆಜಿಐಡಿ ಸಂಖ್ಯೆ	ಷರಾ
7	ಶಿವಕುಮಾರ್ ಬಿ.ಎಸ್.		03-08-1966	2686727	
8	ಸತೀಶ್ ಎಂ.		03-05-1967	1369700	
9	ಸಿದ್ದಾನಾಯಕ್ ಡಿ. ನಾಯ್ಕರ್		13-12-1963	1366003	
10	ರಂಗನಾಥ ನಾಯಕ್ ಎಸ್.	ಪ.ಜಾ.	01-09-1963	1366215	
11	ರಾಜೇಂದ್ರ ಬಿ.ಕೆ.	ಪ.ಪಂ.	29-03-1966	1366119	
12	ಶಂಕರೇಗೌಡ		10-08-1963	1363731	
13	ಪ್ರಕಾಶ್ ಶ್ರೀಹರಿ ಬಿ.	ಪ.ಜಾ.	30-10-1967	1366117	
14	ಮಂಜಪ್ಪ ಸಿ.		11-01-1966	1369288	
15	ಶ್ರೀನಾಥ್ ಕೆ.		20-07-1968	1368498	
16	ದಿವಾಕರ್ ನಾಯಕ್ ಹೆಚ್.ಕೆ.	ಪ.ಪಂ.	15-01-1968	1187487	
17	ಶಿವಾನಂದ ಎಸ್. ಬಣಕಾರ		05-05-1967	1370476	
18	ಮಹೇಶ್ ಕೆ.ಜಿ.	ಪ.ಜಾ.	24-05-1969	1370095	
19	ಚಂದ್ರಶೇಖರ್ ಬಿ.ಎಸ್.	ಪ.ಜಾ.	31-12-1962	1014224	ದಿ: 31-12-2022 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ,  
ಮತ್ತು ಅವರ ಹೆಸರಿನಲ್ಲಿ,

**(ಆರ್. ಮಂಜುನಾಥ)**

ಸರ್ಕಾರದ ಅಧೀನ ಕಾರ್ಯದರ್ಶಿ,  
ಜಲಸಂಪನ್ಮೂಲ ಇಲಾಖೆ (ಸೇವೆಗಳು-ಎ).